

ಸುಂಕಕ್ಕಂಜಿ ಉಂಟಾಗುವ ಮಾರುಕಟ್ಟೆ ಕುಸಿತ

ಜಾಗತಿಕ ಮಾರುಕಟ್ಟೆಯ 2026ರ ಆರಂಭದ ದಿನಗಳಿಂದ ಮಾರುಕಟ್ಟೆ ಕುಸಿಯಲು ಪ್ರಮುಖ ಕಾರಣ, ವ್ಯಾಪಾರ ಮತ್ತು ಸುಂಕಕ್ಕೆ ಸಂಬಂಧಿಸಿದ ಅನಿಶ್ಚಿತತೆ. ಅದರಲ್ಲೂ ಏರುತ್ತಿರುವ ಅಮೆರಿಕದ ಸುಂಕ ನೀತಿ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕದ ಬೆದರಿಕೆಯಿಂದ ಜಾಗತಿಕ ವ್ಯಾಪಾರದಲ್ಲಿ ಸಮರದ ಭೀತಿ ಎದುರಾಗಿದೆ. ಇದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ್ದು, ಷೇರು ಮಾರುಕಟ್ಟೆಗಳಲ್ಲಿ ಕುಸಿತ ಉಂಟಾಗುತ್ತಿದೆ. ಸುಂಕದ ಬೆದರಿಕೆ ರಫ್ತು ಮತ್ತು ಕಂಪನಿಗಳ ಲಾಭದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದಾರೆ. ವ್ಯಾಕ್ಸೊ ಆರ್ಥಿಕ ಒತ್ತಡ: ಮಧ್ಯಪ್ರಾಚ್ಯದಲ್ಲಿನ ಅಸ್ಥಿರ ಮತ್ತು ಉದ್ದಿಗ್ಯ ವ್ಯಾಪಾರ ಹೂಡಿಕೆದಾರರನ್ನು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡುವಂತೆ ಮಾಡಿದೆ. ಅಮೆರಿಕ ಫೆಡರಲ್ ರಿಸರ್ವ್ ಅಧ್ಯಕ್ಷರ ಬದಲಾವಣೆ ಮತ್ತು ಬಡ್ಡಿದರಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಮಾರುಕಟ್ಟೆಯಲ್ಲಿ ಜಾಗರೂಕತೆ ಕಾಯ್ದುಕೊಳ್ಳುವಂತೆ ಮಾಡಿದೆ.

ಮಾರುಕಟ್ಟೆಗಳ ಏರಿಳಿತ

ಕೆಲವು ದೇಶಗಳ ಮಾರುಕಟ್ಟೆ ಚೇತರಿಸಿಕೊಂಡಿದ್ದರೂ, ಭಾರತದ ಷೇರು ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಹಣವನ್ನು ಹಿಂಪಡೆಯುತ್ತಿದ್ದಾರೆ. ಇದರಿಂದ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡಿದೆ.

ಟ್ರಂಪ್ ಸುಂಕಗಳ ಪ್ರಭಾವ

ಟ್ರಂಪ್ ಅವರ ಸುಂಕದ ನೀತಿಗಳು ಜಾಗತಿಕವಾಗಿ

ಷೇರುಗಳ ಮಾರಾಟಕ್ಕೆ ಕಾರಣವಾಗಿವೆ ಮತ್ತು ಹೂಡಿಕೆದಾರರಲ್ಲಿ ಅಪಾಯದ ಭೀತಿಯನ್ನು ಹೆಚ್ಚಿಸಿವೆ.

ಈ ಸುಂಕಗಳು ಎಷ್ಟು ಪ್ರಮಾಣದಲ್ಲಿ ಇರುತ್ತವೆ ಎಂಬ ಅನಿಶ್ಚಿತ ನಿಲುವು ಜಾಗತಿಕ ವ್ಯಾಪಾರ ಮತ್ತು ಕಂಪನಿಗಳ ಹೂಡಿಕೆ ಯೋಜನೆಗಳನ್ನು ವಿಳಂಬ ಮಾಡುತ್ತಿದೆ.

ಮಾರುಕಟ್ಟೆ- ಬೆಲೆಗಳು

ರಫ್ತು ಅವಲಂಬಿತ ವಲಯಗಳು ಮತ್ತು ಜಾಗತಿಕ ಪೂರೈಕೆ ಸರಪಳಿ ಹೊಂದಿರುವ ಕಂಪನಿಗಳು ಈ ಸುಂಕಗಳಿಂದ ಹೆಚ್ಚು

ಹಾನಿಗೊಳಗಾಗುವೆ.

ಭಾರತದಲ್ಲಿ ಸೆನೆಕ್ಸ್ ಮತ್ತು ನಿಫಿ ಸೂಚ್ಯಂಕಗಳು ವಿದೇಶಿ ಬಂಡವಾಳದ ಹೊರಹರಿವಿನಿಂದಾಗಿ ತೀವ್ರ ಅಸ್ಥಿರತೆಯನ್ನು ಎದುರಿಸುತ್ತಿವೆ.

ಭಾರತದ ಆರ್ಥಿಕತೆ: ಔಷಧ (Pharmaceuticals) ಮತ್ತು ಜವಳಿ (Textiles) ರಫ್ತುದಾರರು ಹೆಚ್ಚಿನ ಸುಂಕದ ಹೊರೆಯಿಂದಾಗಿ ಲಾಭ ಪ್ರಮಾಣದಲ್ಲಿ ಇಳಿಕೆ ಕಾಣಬಹುದು. ಆದಾಗ್ಯೂ, ಭಾರತದ ಬಲವಾದ ದೇಶೀಯ ಬೇಡಿಕೆ, ಯುರೋಪಿಯನ್ ಯೂನಿಯನ್ (EU) ನಂತಹ ದೇಶಗಳೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದಗಳು ಮತ್ತು ಬಲವಾದ ವಿದೇಶಿ ವಿನಿಮಯ ಮೀಸಲು ಈ ಹೊಡೆತ ತಡೆಯಲು ಸಹಾಯ ಮಾಡುತ್ತವೆ. ಜಪಾನ್‌ನ ಬಡ್ಡಿದರ ಪರಿಣಾಮ: ಜಪಾನ್ ವಿತ್ತೀಯ ನೀತಿಯಲ್ಲಿ ಬದಲಾವಣೆಯನ್ನು ಮಾಡಿದೆ. ದಶಕಗಳ ಕಾಲದ ಶೂನ್ಯ ಬಡ್ಡಿದರ ನೀತಿಯನ್ನು ಕೈಬಿಟ್ಟು, ಬಡ್ಡಿದರವನ್ನು 0.75% ಕ್ಕೆ ಏರಿಸಿದೆ. ಇದು ಕಳೆದ 30 ವರ್ಷಗಳಲ್ಲೇ ಗರಿಷ್ಠ ಮಟ್ಟವಾಗಿದೆ. ಜಪಾನ್‌ನಲ್ಲಿ

ಬಡ್ಡಿದರ ಹೆಚ್ಚಳವಾಗಿರುವುದರಿಂದ, ಈ ಮೊದಲು ಜಪಾನ್‌ನಿಂದ ಕಡಿಮೆ ಬಡ್ಡಿಗೆ ಹಣ ಪಡೆದು ಬೇರೆ ದೇಶಗಳಲ್ಲಿ ಹೂಡಿಕೆ ಮಾಡುತ್ತಿದ್ದ (Carry Trade) ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಹಣದ ಹರಿವನ್ನು ಕಡಿಮೆ ಮಾಡಿದೆ.

ಭಾರತದ ಆಸ್ತಿ ಮೇಲೆ ಪರಿಣಾಮ: ಹೂಡಿಕೆದಾರರ ಭಾವನೆ ಮತ್ತು ಷೇರು ಹರಿವು ಜಾಗತಿಕ ಆರ್ಥಿಕ ಅನಿಶ್ಚಿತ ವಾತಾವರಣದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಹಣವನ್ನು ಭಾರತದ ಮಾರುಕಟ್ಟೆಯಿಂದ ಹಿಂಪಡೆದಿದ್ದಾರೆ. ಇದು ರಫ್ತು ಮತ್ತು ತಂತ್ರಜ್ಞಾನ ವಲಯದ ಷೇರುಗಳ ಮೇಲೆ ಒತ್ತಡ ಹೇರಿದೆ.

ವಿದೇಶಿ ಬಂಡವಾಳ ಹೊರಹೋಗುತ್ತಿರುವುದರಿಂದ ರೂಪಾಯಿ ಮೌಲ್ಯ ಕುಸಿದಿದೆ, ಇದು ಆಮದು ವೆಚ್ಚವನ್ನು ಹೆಚ್ಚಿಸಿದೆ. ಇದರಿಂದ ಹಣದುಬ್ಬರವನ್ನು ನಿಯಂತ್ರಿಸುವುದು ರಿಸರ್ವ್ ಬ್ಯಾಂಕ್‌ಗೆ (RBI) ಸವಾಲಾಗಿದೆ.

ಇಷ್ಟೆಲ್ಲಾ ಸವಾಲುಗಳಿದ್ದರೂ, ಭಾರತದ ಆರ್ಥಿಕತೆ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಸುಂಕದ ಅನಿಶ್ಚಿತತೆ ಮತ್ತು ಜಾಗತಿಕ ಮಾರುಕಟ್ಟೆಯ ಬಿಕ್ಕಟ್ಟಿನ ಪರಿಸ್ಥಿತಿಗಳು ಜಿಡಿಪಿ (GDP) ಮುನ್ನೂಚನೆಗೆ ಸ್ವಲ್ಪ ಮಟ್ಟಿನ ಅಪಾಯವನ್ನು ತಂದೊಡ್ಡಬಹುದು. ಸುಂಕದ ಆತಂಕ: ಟ್ರಂಪ್ ನೀತಿಗಳಿಂದಾಗಿ ಜಾಗತಿಕ ವ್ಯಾಪಾರದಲ್ಲಿ ಹಿಂಜರಿತ ಉಂಟಾಗಿದೆ. ಬಡ್ಡಿದರಗಳ ಅಸ್ಥಿರತೆ, ಅಮೆರಿಕ ಮತ್ತು ಜಪಾನ್‌ನ ಹಣಕಾಸು ನೀತಿಗಳಲ್ಲಿನ ಬದಲಾವಣೆಗಳು ಹೂಡಿಕೆದಾರರನ್ನು ಜಾಗರೂಕರನ್ನಾಗಿವೆ. ಭಾರತದ ಮೇಲೆ ಪ್ರಭಾವ: ವಿದೇಶಿ ಹಣದ ಹೊರಹರಿವಿನಿಂದಾಗಿ ಷೇರು ಮಾರುಕಟ್ಟೆ ಮತ್ತು ರೂಪಾಯಿ ಮೇಲೆ ಒತ್ತಡವಿದ್ದರೂ, ದೇಶಿ ಬೇಡಿಕೆಯಿಂದಾಗಿ ಆರ್ಥಿಕತೆ ಸದೃಢವಾಗಿದೆ.



■ ಗಿರೀಶ್ ಸಿ.ಜಿ.